

ଚିରଝିଦ୍ଦିକାତ ଖା ଆତ୍ମେଦ୍ଦତ



جمعية الدعوة بالزلفجي

جمعية الدعوة والإرشاد وتوعية الجاليات بالزلفجي

هاتف: ٤٢٣٤٤٦٦ ٠١٦ . فاكس: ٤٢٣٤٤٧٧ ٠١٦

68

ಕೆರೆಹೆದ್ದನು ಏ! ತುಡುಡು

الطهارة والصلاة - اللغة السنهالية



جمعية الدعوة والارشاد ونوعية الجاليات في الزلفي

Tel: 966 164234466 - Fax: 966 164234477

الطهارة والصلاة

أعدّه وترجمه إلى اللغة السنهالية:
جمعية الدعوة والإرشاد وتوعية الجاليات بالزلفي
الطبعة الخامسة: ١٤٤٢/٩ هـ

ح) شعبة توعية الجاليات بالزلفي، ١٤٢٠ هـ

فهرسة مكتبة الملك فهد الوطنية أثناء النشر

شعبة توعية الجاليات بالزلفي

الطهارة والصلاة - الزلفي، ١٤٢٠ هـ

٤٠ ص؛ ١٢ × ١٧ سم

ردمك: ٧-٦٥-٨١٣-٩٩٦٠

(النص باللغة السنهالية)

١- الطهارة ٢. الصلاة أ. العنوان

٢٠/١٦٠٦

ديوي ١،٢٥٢

رقم الإيداع: ٢٠/١٦٠٦

ردمك: ٧-٦٥-٨١٣-٩٩٦٠

පිරිසිදුකම හා නැමදුම

أحكام الطهارة والصلاة

පිරිසිදුකම හා අපිරිසිදුකම

පිරිසිදු කිරීම සඳහා වැහි ජලය, මුහුදු ජලය හා මෙවැනි ජලය පරිහරණය කරනු ලැබේ. එසේම භාවිතා කළ ජලයද පිරිසිදු කිරීම සඳහා (නැවත) පරිහරණය කළ හැක. මෙසේම ජලයෙහි පිරිසිදු දෙයක් මිශ්‍රණයවීමෙන් කිසියම් වෙනසක් නොවී එය පෙර තත්ත්වයේ පවතින්නේද, එය පිරිසිදුවේ. තමුත් අපිරිසිදු දෙයක් ජලයෙහි මිශ්‍රණයවීමෙන් එම ජලය අපිරිසිදුවේ. එනම්, එමගින් ජලයෙහි සුවද, පැහැය හා රසය යන යම් වෙනසක් සිදුවීමෙන් පමණි. එතමුත් මෙවැනි කිසියම් වෙනසක් නොවෙන්නේද, එය පිරිසිදු කිරීම සඳහා පරිහරණය කළ හැක. එසේම පානය කිරීම මෙන් පසු භාජනයෙහි ඉතිරිව ඇති ජලයද භාවිතා කළ හැක. තමුත්, බල්ලන් හා උරන් පානය කිරීමෙන් පසුව ඉතිරිවන ජලය අපිරිසිදුවේ.

අපිරිසිදු දේයින් වැළකී සිටීම හා අපිරිසිදුවූ දේ සෝදා පිරිසිදු කිරීම මුස්ලිම් වරයෙකුට අවශ්‍යයයි. එසේම ශරීරයේ හා ඇඳුමේ තපීසයක් (අපිරිසිදු) තැවරුණේනම්, එහි පෙනෙන දේ ඉවත්වන තෙක් සේදිය යුතුය. මෙයට ලේ උදාහරණයක් වේ. සේදීමෙන් පසුද ඉවත්කළ නොහැකි යම් සළකුණක් දුටුවේනම් ප්‍රශ්නයක් නොමැත. නොපෙනෙන තපීසයනම් එක් වරක් පමණක් සේදීම ප්‍රමාණවත් වේ.

පොළොවෙහි නපීසය තැවරුණේනම්, එහි ජලය ඉසීමෙන් එය පිරිසිදුවේ. එසේම නපීසය ද්‍රව්‍යමයනම් එය වියලීමෙන් පිරිසිදු වේ. නපීසය ද්‍රව්‍යමය නොවන්නේනම්, ඉවත් කිරීමෙන් තොරව එය පිරිසිදු නොවන්නේය.

නාපීසයේ නීතීන්

- 1-යම් දෙයක් මිනිසාගේ ශරීරයෙහි තැවී, එය නපීසයද, තැද්ද යන බව මහු තොදන්නේනම්, ඒ පිළිබඳව (කිසිවෙකුගෙන්) විමසීම හෝ සේදීම අත්‍යවශ්‍යවේ.
- 2-මිනිසෙකු තම සලාතය (නැමදුම) අවසන් කළ පසු, තම ශරීර යෙහි හෝ ඇඳුමෙහි හෝ නපීසයක් දුටු නමුත්, මහු ඒ ගැන තොදාන සිටියේනම්, හෝ දැන සිටි නමුත් අමතක වූයේනම්, එවිට මහුගේ සලාතය නිවැරදිවේ.
- 3-ඇඳුමෙහි නපීසය තැවරුණු ස්ථානය පැහැදිලි නොවන්නේද, එවිට මූල ඇඳුමම සේදිය යුතුයි.
- 4-නපීසය විවිධ වර්ගයෙන් පවතී. ඒවා මෙසේය.

අ- මල මුත්‍ර

ආ-අල වදි

මුත්‍රා කළායින් පසු පිටවෙන තද ගතියෙන් යුත් සුදු පාට දියරය.

ඉ-අල මදි

කාම මෝචන සමයේදී පිටවෙන සැවළු ගතියෙන් යුත් සුදු පාට දියරය.
මෙම නපීසයන් ශරීරයෙහි හෝ ඇඳුමෙහි තැවරුණේනම්, එය සේදීම අත්‍යවශ්‍ය වේ. එය තෙත ගතියෙන් තිබේනම්, සේදීමද, වියලී තිබේනම්, එය සිරිමද සතුටුදායක වේ.

ර-මුත්‍ර හා ගෞම

අනුභව කිරීමට අනුමැතිය නොලද සත්තුන්ගේ මුත්‍රා හා ගෞම තපීස්ය. එනමුත් අනුභව කිරීමට අනුමැතිය ලද සත්තුන්ගේ මුත්‍රා හා ගෞම තපීස් නොවන්නේය.

මළමුත්‍රා ජහාකිරීම

1-වැසිකිලියට පිවිසීමට පෙර (බිස්මිල්ලාහි, අල්ලාහුමම ඉන්නි අලාදුබික මිතල් (ක්)හුබිති වල් (ක්)හාබාඉති)

بِسْمِ اللَّهِ، اللَّهُمَّ إِنِّي أَعُوذُ بِكَ مِنَ الْخُبْثِ وَالْخُبَائِثِ

යනුවෙන් පවසා වම පස ඉදිරියට තැබිය යුතුය. ආපසු පිටත් වන විට الْخُبْثِ (ගෞරාතක) යනුවෙන් පවසා දකුණු පස ඉදිරියට තැබිය යුතුය.

2-අල්ලාහ්ගේ නාමයන් සඳහන් දේ නොපැළඳීම. අතුරු දහන්වේ යැයි මහු බියට පත්වන්නේනම්, එය පැළඳිය හැක.

3-විවෘත ස්ථාන (පිටත)වල මල මුත්‍රා පහකිරීමේදී ‘කිබ්ලාවට අභිමුඛව හෝ පසුමුඛව හෝ සිටීමෙන් වැළකී සිටීම.

4-මිනිසුන්ගේ පෙනීමෙන් වැළකීම සඳහා තම අවර්තය (ආවාර ණය කළ යුතු ප්‍රදේශ) ආවරණය කිරීම. පිරිමින් පෙකණිය සිට දැනගිස දක්වාද, ස්ත්‍රීන් මුලු ශරීරයමද ආවරණය කිරීම අවර්තය. එනමුත්, තැමදුම ඉටුකරන අවස්ථාවේ (පමණක්) ස්ත්‍රීන්ගේ මුහුණ විවෘතව පවතිය යුතුය.

5-ශරීරයෙහි හෝ ඇඳුමෙහි මලමුත්‍රා තැවරීමෙන් වැළකී සිටීම.

6-මෙහිදී පහ කලායින් පසු ජලයෙන් පිරිසිදු කිරීම හෝ ජලය නොලැබෙන අවස්ථාවල කඩදාසි, ගල් හා මෙවැනි දේ මගින් පිරිසිදු කිරීම හා ඒ සඳහා වම් අත භාවිතා කිරීම.

චූල (දෝවනය) කිරීම

චූල (දෝවනය) කිරීමෙන් තොරව ඉටු කරන සලාතය (නැම දුම) පිළිගනු නොලබන්නේය. මේ පිළිබඳව තබන මුහම්මද් (සල්) තුමා මෙසේ පවසන්නේය.

[إِنَّ اللَّهَ لَا يَقْبَلُ صَلَاةَ أَحَدٍ مِنْكُمْ إِذَا حُدَّ حَتَّى يَتَوَضَّأَ]

(رواه الترمذي وأبو داود)

චූල නිශ්චලවන විට නැවත එය කරන තෙක් මඬලාගෙන් කව රෙකුගේ හෝ සලාතය අල්ලාහි පිළි නොගන්නේය. (නිර්වේදි හා අඛ්‍යාතවද් ග්‍රන්ථ ඇසුරෙනි)

චූල කිරීමේදී අඛණ්ඩතාවය හා පිළිවෙල් අනුගමනය කිරීම අනිවාර්යවේ. එසේම ජලය සකසුරුවමකමින් (අවශ්‍ය ප්‍රමාණය පමණක්) පරිහරණය කිරීමද සතුටුදායකවේ. චූල කරමින් සිටි මිනිසෙකු දුටු තබන මුහම්මද් (සල්) තුමා ‘තාස්ති නොකරන්න, තාස්ති නොකරන්න’ යනුවෙන් මහුට අණ කළේය. (ඉබ්නු මාජා ග්‍රන්ථය ඇසුරෙනි)

චූල කිරීමේ ක්‍රමය

1-චූල කරමි යනුවෙන් මුවින් නොපවසා සිත්සතනින් පමණක් නියයන් කිරීම. එනම්, ක්‍රියාවෙහි යෙදීමේ වෙනතාවෙන් සිත් සතන්තුල අධිස්ථානකර ගැනීමයි. පසුව اللَّهُ سُبْحَانَكَ رَبَّنَا رَبِّكَ رَبَّنَا رَبِّكَ යනුවෙන් උසුරීම.

2-අත් දෙක මැණික් කටුව දක්වා තුත්වරක් සේදීම. (2 වැනි ඡායා රූපය බලන්න)

3-මුඛය හා නාසය තුන් වරක් සේදීම. (3 සහ 4 වැනි ඡායා රූපය බලන්න)

4-දිගින් උඩු තලලේ සිට නිකට දක්වාද, පළලින් එක් කණ සිට අනෙක් කණ දක්වාද මුහුණ තුත්වරක් සේදීම. (5 වැනි ඡායා රූපය බලන්න)

5-ඇඟිල්ලේ කෙළවර සිට වැලමට දක්වා දැත් තුන් වරක් සේදීම. පළමුව දකුණද, පසුව වමද සේදිය යුතුයි. (6 වැනි ඡායා රූපය බලන්න)

6-හිස එක් වරක් පිරිමැදීම. එනම් තෙත් අතින් හිසේ මුල සිට අග දක්වාද, අගසිට මුල දක්වාද පිරිමැදීම. (7 වැනි ඡායාරූපය බලන්න)

7-කණ්ණ දෙක එක් වරක් පිරිමැදීම. එනම් දැර ඇඟිලි දෙක කණ්ණ දෙකතුලද, මාපට ඇඟිලි දෙක කණ්ණ දෙක පිටද වන සේ පිරි මැදීම. (8 වැනි ඡායා රූපය බලන්න)

8-ඇඟිලි කෙළවර සිට වළලුකර දක්වා දෙපා තුන් වරක් සේදීම. පළමුව දකුණද පසුව වමද සේදිය යුතුයි. (9 වැනි ඡායා රූපය බලන්න)


9-පසු නබි (සල්) තුමාගේ මාර්ගයෙන් ලැබී ඇති පහත සඳහන් ප්‍රාර්ථනාව උසුරිය යුතුයි.

أَشْهَدُ أَنْ لَا إِلَهَ إِلَّا اللَّهُ وَحْدَهُ لَا شَرِيكَ لَهُ، وَأَشْهَدُ أَنَّ مُحَمَّدًا عَبْدُهُ وَرَسُولُهُ

අම්හදු අල්ලාඉලාහ ඉල්ලල්ලාහු වන්දනු ලාමරික ලහු වඅම්හදු අන්න මුහම්මදන් අබිදහු වරසුලහු

තේරුම:

වන්දනාමානසට සුදුස්සා අල්ලාහ් නආලා හැර අන් කිසිවෙකු තොමැති බවත්, මහු කිසියම් ආදේශ කරුවෙකු තොමැති එකම දෙවියා බවත් සාක්ෂි දරමි. තවද, මුහම්මදු (සල්) තුමා මහුගේ දාසයා හා දුන්යා බවද සාක්ෂි දරමි.



ආගමික මත ජීවිතයේ

ඉස්ලාම් ධර්මය හුග් (පාමෙස්) මත මස්හු (පිරිමැදීම) කිරීම සඳහා අවසරය ලබාදී සරලකර ඇත. මෙය තනිතුමාගේද මගකි. නමුත් හුග් දෙක පැමිදීමට පෙර දෙවනස කර සිටීම කොන්දේසි යෙකි. මස්හු කිරීම දෙපායන්හි පිටිපතුල විය යුතු අතර, එහි යටි පතුල තොවිය යුතුයි. ගමේ රැදී සිටින්නන්ට පිරිමැදීමේ කාලය එක් දිවා

හා රාත්‍රියද, ගමනෙහි යෙදී සිටින මගීන්ට දවල් තුනක් හා රාත්‍රී තුනක්ද වේ.

මස්ඟු කිරීමේ කාලය අවසන්වීමෙන් හෝ, මස්ඟු කිරීමෙන් පසුව එය ගැලවීමෙන් හෝ, අනිවාර්ය ස්නානය සිදුවීමෙන් හෝ මස්ඟු නිශ්චලවේ. ස්නානය අනිවාර්යවුවත් ජල ස්නානය කිරීම සඳහා එය (හුඹු) ගැලවිය යුතුය.

ඥානය නිශ්චල කරන කරුණු

මර්මස්ථානයෙන් හෝ අධෝමුඛයෙන් මලමුත්‍රා, වාතය, මනි, මදි හා වදි යනාදියෙන් කිසිවක් හෝ පිටවීම. මනි (ධාතු) පිටත් වන්නේනම්, එවිට ජල ස්නානය කිරීම අනිවාර්ය වේ. එසේම තිත්ද යාම, ආවරණයෙන් තොරව මර්මස්ථානය ගැවීම, මටු මස් අනුභව කිරීම හා සිහි බුද්ධිය තැනිවීම යනාදියත්ය.

අනිවාර්ය ජල ස්නානය

අනිවාර්ය ජල ස්නානය කළ යුත්තේ පිරිසිදු කිරීමේ චේතනා වෙ(නිශ්චයනය)ත් නාභය හා මුඛයට ජලය ඇතුළු කිරීම සමගම මුලු ශරීරයම ජලයෙන් තැවරීමකි. පහත සඳහන් කරුණු පහක් මත ජල ස්නානය කිරීම අනිවාර්යවේ.

- 1-පිරිමියකුට හෝ ස්ත්‍රියකුට තිත්දෙන් හෝ අවදිව සිටියදී කාම මදයෙන් මනි (ධාතු) පිටවීම. නමුත්, කාම මදයෙන් තොරව මනි පිටත්වූයේනම්, ස්නානය කිරීම අනවශ්‍යවේ. එසේම මනි මෝචනය වූ බව හිතෙන් දැනුනද, එය මහු තුදුටුවේද මහුටද ස්නානය කිරීම අනවශ්‍යවේ. ධාතුව දුටු විට ස්නානය කිරීම අවශ්‍යවේ.

- 2-ස්ත්‍රී පුරුෂයන් ලිංගික ආශ්වාදයේ යෙදීම. එනම්, පුරුෂ ලිංග යේ මූල යෝනිය තුළට පිවිසීමකි. එමගින් ධාතුව පිටත් වුවද, නොවුවද ජල ස්නානය කිරීම අනිවාර්යවේ.
- 3-මසප්චීම හා ළදරු ප්‍රසූතයෙන් රුධිරය පිටත්වීම නැවතීම.
- 4-මරණය සිදුවීම.
- 5-කාබර්වරයෙකු ඉස්ලාම් ධර්මය වෙළා ගැනීම.

ස්නානය අනිවාර්යවුවන්ට තහනම් දේ

- 1-අල්කුරානය ආල්ලීම, ඉසිලීම, ගබදයෙන් හෝ නිශ්ශබ්දයෙන් කුරානයෙන් හෝ එවැන්නෙකින්, බලමින් හෝ නොබලමින් පාරායනය කිරීම.
- 2-මස්පිද (දේවස්ථාන)යෙහි රැඳී සිටීම. නමුත් ආවිදීමෙන් ප්‍රශ්න යක් නොවන්නේය.

තයම්මම් කිරීම

ගමේ සිටියදී හෝ ගමතෙහි යෙදී සිටියදී හෝ තයම්මම් කළ හැක. මෙය දෝවනය හා අනිවාර්ය ජල ස්නානය වෙනුවට කරන එකකි. පහත සඳහන් කාරණාවලින් එකක් හෝ සඳහා මෙය කළ යුතුයි.

- 1-ජලය නොලැබීම හෝ ලැබූ ජලය පිරිසිදු කිරීම සඳහා ප්‍රමාණ වත් නොවීම. එනමුත් එයට පෙර ජලය ලබාගත හැකිද යනු වෙන් සෙවිය යුතුයි. නොලැබෙන්නේනම්, හෝ ජලය සම්පව ආති නමුත්, එය සොයා යාමේදී තම ජීවිතයට හෝ ධනයට අනතුරක් සිදුවේ යැයි බියට පත්වන්නේනම්, එවිට තයම්මම් කළ හැක.

2-දෝෂය (වැරදි) කරන අවස්ථාවන්හි තුරුම නිවැරදි වශයෙන් සේවය යුතුය. ජලයෙන් සේවයේදී යම්කිසි හානියක් සිදුවෙතම්, ජලයෙන් පිරිමැදිය හැක. එසේ පිරිමැදියේදීද හානි සිදුවෙතම්, තසම්මුම කළ හැක.

3-ජලය හෝ කාලගුණය අධි ශීතල බැවින්, ජලය භාවිතා කිරීමෙන් බාධාවක් සිදුවේ යැයි බියවීම.

4-නිබන්ධ ජලය බීමට අවශ්‍ය වී තිබීම.
තසම්මුම කිරීම සඳහා නියමයන් කළයුත් පසු තම දැනෙන අල්ල පසෙහි (පොළොව) එක් වරක් තබා තම මුහුණ පිරිමැදීම. පසුව අත් දෙක මත පිරිමැදීම.

දෝෂය නිශ්චල කරන සෑම ක්‍රියාවක්ම තසම්මුමද නිශ්චල කරයි. එසේම ජලය නොලැබීමේ හේතුව මත තසම්මුම කළ අය නැමදුම ඉටුකිරීමට පෙර හෝ ඉටුකරන විට ජලය ලැබුණේනම්, තසම්මුම නිශ්චලවේ. තමන් සලාතය අවසන් වීමෙන් පසු ජලය ලැබුණේනම්, සලාතය වලංගුවේ.

නැමදුම-කලාතය

1-නැමදුම (සලාතය) ඉස්ලාමයෙහි දෙවැනි අතිවාරය කරුණකි. මෙය ඉටුකිරීම සියලුම වයසට පත් හා බුද්ධියලත් මුස්ලිම් පිරිමින් හා ස්ත්‍රීන්ට අතිවාරය වේ. විද්වතුන්ගේ ජීවිතය නින්දාව අනුව නැමදුම ඉටු නොකරමින් සිටින්නන් කාගර්ය. පරලොවෙහි දාසයාගෙන් ප්‍රථමයෙන් ප්‍රශ්න කරනු ලබන්නේ මේ (සලාතය) ගැනයි.

2-දිවා හා රා පස්වෙල සලාතය දේවස්ථානයෙහි සමුහයෙන් ඉටු කිරීම මුස්ලිම් පිරිමින් සෑම දෙනාටම අතිවාරය

කාර්යයකි. එවා ආර්ථික සලාතය, ලාභී සලාතය, අස්ථි සලාතය, මගීරි සලාතය හා ඉෂා සලාතය යනාදිය. මුස්ලිම්වරයෙකු සැතපුම් මෙන් හා කිකරුවෙන් දේවස්ථානයට පැමිණීමද, එහි අසුන් ගැනීමට පෙර රකඞ් දෙකකින් සමන්විත තැමදුමක් ඉටු කිරීම සතුටුදායක නම්වූ සුන්නත් ක්‍රියාවෙකි.

3-සලාතයේදී අවරනය (ආවරණය කළ යුතු ප්‍රදේශ) ආවරණයවී තිබිය යුතුය. පිරිමින්ගේ අවරනයනම්. පෙකණිය සිට දනහිස දක්වාද, ස්ත්‍රීන්ගේ අවරනයනම්, මුලු ශරීරයමදවේ. සලාතය ඉටු කිරීමේදී පමණක් මුහුණ අවරන් නොවන්නේය. එසේම කිබ්ලාවට අහිමුබව සලාතය ඉටු කිරීමද කොන්දේසියෙකි.

4-සලාතය තිසි වෙලාවට ඉටු කිරීම අනිවාර්ය වේ. තිසි වෙලාවට පෙර ඉටු කරන සලාතයන් වලාගු නොවන්නේය. තිසි වෙලා වෙන් පමා කිරීම හරාම්(නහනම්)ය.

සලාතයේ වේලාවන්

1-ලුහ්ර සලාතය : ඉර මුදුනෙන් ඉවත්වීමෙන් පසු සිට දෙයක සෙවණැල්ල ඒ දේට සමානවීම දක්වාය.

2-අස්ර සලාතය : දෙයක සෙවණැල්ල ඒ දේට සමානවීම සිට ඉර බසින දක්වාය.

3-මග්රීබ් සලාතය : ඉර බැසූ සිට රතු වළාකුල ඉවත්වීම දක්වාය.

4-ඉෂා සලාතය : රතු වළාකුල ඉවත්වී යාමෙන් සිට අර්ධ රාත්‍රිය දක්වාය.

5-ෆජ්ර සලාතය : ආර්ය උදාවීමෙන් (අලුයම) සිට ඉර උදාවන දක්වාය.

නැමදිවේ ක්‍රමය

මුස්ලිම්වරයා සලාතය ඉටුකරන කල සැනසීමෙන් හා චිත්ත පාරිශුද්ධියෙන් සිටිය යුතුයි.

1-ගරීරයෙහි සියලුම අවයවයන් කිබිලා (මක්කාවේ කෑබා) දෙස කරා, කෙරකීමෙන් හෝ හැරවීමෙන් තොරව අභිමුඛව සිටීම.

2-නැමදීමට සැරසෙන සලාතය මුවින් ප්‍රකාශ නොකර සිත්සතන් තුල අධිෂ්ඨානය (නියයන්) කිරීම.

3-තක්බීරතුල් ඉහ්රාම් යන ප්‍රථම තක්බීරය අල්ලාහු අක්බර් යනු වෙන් උසුරීම. එසේම තම දැන් උරහිස හෝ කණ් දෙක දක්වා තක්බීර් කීමේදී ඉස්සීම. (1 වැනි ජායාරූපය බලන්න)

4-වම අත පපුවෙහි තබා එහි පිටි අල්ල මත දකුණු අත තැබීම. (2 වැනි ජායාරූපය බලන්න)

5- سُبْحَانَكَ اللَّهُمَّ وَبِحَمْدِكَ وَتَبَارَكَ اسْمُكَ وَتَعَالَى جَدُّكَ وَلَا إِلَهَ إِلَّا أَنْتَ.
(සුබ්හානකල්ලාහුමම වබිහමිදික වතබාරකස්මුක වතආලා ජද්දුක වලාඉලාහ ක්හසිරුක) යන ආරම්භක දුආව උසුරීම.

6-පසුව اَعُوذُ بِاللَّهِ مِنَ الشَّيْطَانِ الرَّجِيمِ (අලාදු බිල්ලාහි මිනස් ෂෙයිතා තිර් රජීම) යනුවෙන් කීම.

7-බිස්මිල්ලාහ් සමග සුරතුල් ෆාතිහා පාරායනය කිරීම.

8-කුරානයෙන් තමා දන්නා ප්‍රමාණයක් පාරායනය කිරීම.

9-අල්ලාහු අක්බර් යනුවෙන් තක්බීරය පවසා අත් දෙක උරහිස දක්වා මසවා මුනින් පහත්වී රුකුට කිරීම. එහි අත් දෙකේ ඇඟිලි විවෘතයෙන් දැනහිස මත තැබීම. එහිදී

සුඛභාග රඹිඹි යළි අලීම් යනුවෙන් තුන්වරක් උසුරීම. (3 වැනි ජායා රූපය බලන්න)

10-සමආලෝක ලිමක් හමිදන් යනුවෙන් උසුරා රුකුළුවෙහි සිට හිස මසවා තැනට සිටීම. එවිට තම අත් දෙක උරහිස දක්වා මසවීම අවශ්‍යවේ. එවිට ම:ලුම්වරයා සමආලෝක ලිමක් හමිදා වෙනුවට රඹිඹිනා ලකල් හමිදු යනුවෙන් උසුරීම.

11-ඒ සමග -

රඹිඹිනා ලකල් හමිදු මිලේආස් සමාවානි වමිලේආල් අර්ලි වමිලේ අමාමි:ත මිත් ඡෙයිඉත් බ:දු යනුවෙන් උසුරීම.

رَبَّنَا لَكَ الْحَمْدُ مِلْءَ السَّمَاوَاتِ وَمِلْءَ الْأَرْضِ وَمِلْءَ مَا شِئْتَ مِنْ شَيْءٍ بَعْدَ

12-අල්ලාහු අක්බර් කියා පමුණු සුප්ප්දය කිරීම. එය නාහය සමග තලලද, දැනේ අල්ලද, දැනහිස් දෙකද, දෙපා කෙළවරද යන හත් අවයව් පොළොව මත ගැවන සේ කිරීම. දැන් ඇකසෙන් ඇත් කිරීම සහ ඇහිලිවල කෙළවර කිබිලා දෙසට අහිලුබව තබා ගැනීම.

සුප්ප්දයෙහි සුඛභාග රඹිඹියල අ:ලා යනුවෙන් තුන් වරක් උසුරීම. (4 වැනි ජායාරූපය බලන්න)

13-අල්ලාහු අක්බර් යනුවෙන් කියා සුප්ප්දයෙහි සිට තම හිස මසවා සුප්ප්ද දෙක අතර වාඩිවීම. එය වම්පස මත වාඩිවී දකුණු පස සිටවා තැබීමයි. දකුණු අත දැනසිට යාබදව දකුණු කලව මතද, වම් අත දැනසිට යාබදව වම් කලව මතද තබා මෙසේ උසුරිය යුතුයි.

رَبِّ اغْفِرْ لِيْ وَارْحَمْنِيْ وَاهْدِنِيْ وَارْزُقْنِيْ وَاجْعَلْنِيْ وَعَافِنِيْ

රඹිඹි:ආර්ලි වර්හමති වහ්දති වර්සුක්ති වජ්ලුර්ති වආ ෆිති යනුවෙන් උසුරීම.

- 14-දෙවැනි සුඡ්ඡදය කිරීම. එහි පළමු සුඡ්ඡදයෙහි කළ දේ හා කී දේ අනුගමනය කිරීම.
- 15-අල්ලාහු අක්බර් පවසා දෙවැනි සුඡ්ඡදයෙන් සිට නැගිටීම හා ඉ:තිදාල් (සිට ගැනීම)හි සිටීම. පළමු රකාඅතෙහි කළ හා කී පරිදි දෙවැනි රකාඅතයද ඉටු කිරීම. එතමන් ආරම්භක ප්‍රාර්ථනාව නොකිව යුතුය. එම ප්‍රාර්ථනාව මෙසේය.

سُبْحَانَكَ اللَّهُمَّ وَبِحَمْدِكَ وَتَبَارَكَ اسْمُكَ وَتَعَالَى جَدُّكَ وَلَا إِلَهَ غَيْرُكَ

සුබ්හානාකල්ලාහුමම වනිහමිදික වනබාරකස්මුක වනආලා ප්‍රද්දික වලාඉලාහ (ග්)හයිරුක.

පසුව (දෙවැනි රකාඅතයෙහි) දෙවැනි සුඡ්ඡදයෙන් පසු වාඩිවී තහනුදය උසුරිය යුතුය. එහිදී අෂ්හදු අල්ලාඉලාහ ඉල්ලේ ලාහු වඅෂ්හදු අත්ත මුහමමදත් අභිදුහු වරසුලුහු යනුවෙන් උසුරතවිට දබර ආගිල්ල සෙමවිය යුතුය. (5, 6 හා 7 වැනි පාඨ රූප බලන්න)

එම තහනුදය මෙසේය.

التَّحِيَّاتُ لِلَّهِ وَالصَّلَوَاتُ وَالطَّيِّبَاتُ ، السَّلَامُ عَلَيْكَ أَيُّهَا النَّبِيُّ وَرَحْمَةُ اللَّهِ وَبَرَكَاتُهُ ، السَّلَامُ عَلَيْنَا وَعَلَى عِبَادِ اللَّهِ الصَّالِحِينَ ، أَشْهَدُ أَنْ لَا إِلَهَ إِلَّا اللَّهُ وَأَشْهَدُ أَنَّ مُحَمَّدًا عَبْدُهُ وَرَسُولُهُ.

اللَّهُمَّ صَلِّ عَلَى مُحَمَّدٍ وَعَلَى آلِ مُحَمَّدٍ، كَمَا صَلَّيْتَ عَلَى إِبْرَاهِيمَ وَعَلَى آلِ إِبْرَاهِيمَ إِنَّكَ حَمِيدٌ مَجِيدٌ . وَبَارِكْ عَلَى مُحَمَّدٍ وَعَلَى آلِ مُحَمَّدٍ كَمَا بَارَكْتَ عَلَى إِبْرَاهِيمَ وَعَلَى آلِ إِبْرَاهِيمَ إِنَّكَ حَمِيدٌ مَجِيدٌ.

أَعُوذُ بِاللَّهِ مِنْ عَذَابِ جَهَنَّمَ وَمِنْ عَذَابِ الْقَبْرِ، وَمِنْ فِتْنَةِ الْمَحْيَا
وَالْمَمَاتِ، وَمِنْ فِتْنَةِ الْمَسِيحِ الدَّجَالِ.

‘අත්තනියියාතු ලිලාහි වස්සලවාතු වත්තයියිනාතු අස්සලාමු අලයික අයියුහත්තනියියු වරහ්මතුල්ලාහි වරකාතුහු අස්ස ලාමු අලයිතා වආලා ඉලාද්ලාහිස්සාලිහිත්. අෂ්හදු අල්ලා ඉලා හ ඉල්ලේලාහු වඅෂ්හදු අත්ත මුහම්මදත් අබ්දුහු වරසුලුහු.

අල්ලාහුමම සල්ලි අලා මුහම්මදත් වආලා ආලි මුහම්මදත් කමා සල්ලයි(ත්)ත අලා ඉබ්රාහිම වආලා ආලි ඉබ්රාහිම ඉත්තක හමිදුම මජිද්. වබාර්ක් අලා මුහම්මදත් වආලාආලි මුහම්මදත් කමා බාරක්ත අලා ඉබ්රාහිම වආලා ආලි ඉබ්රාහිම ඉත්තක හමිදුම මජිද්.

අලාදු බිල්ලාහි මිත් අදාබි ජහන්නම් වමිත් අදාබිල් කබිරි ව මිත් ෆිත්තනිල් මහ්සා වල්මමාති වමිත් ෆිත්තනිල් මසිහිද් දජ් ජාලි.’

පසුව මෙලොව හා පරලොව පිළිබඳ තමා කැමැතිවන හෙඳ දේ ගැන පුර්වතා කිරීම.


තමා ඉටු කරන සලාතය, මග්රිබ් සලාතය වැනි රකඅත් තුන කිත් හෝ ලුහ්ර්, අස්ර් හා ඉෂා වැනි රකඅත් සතරකිත් සමත් වන සලාතය වත්තේනම්, ‘අෂ්හදු අල්ලාඉලාහ ඉල්ලේලාහු ව අෂ්හදු අත්ත මුහම්මදත් අබ්දුහු වරසුලුහු’ දක්වා උසුරීමෙන් පසු අල්ලාහු අක්බර් පවසමින් නැවත ඉ:නිදාලයට පැමිණිය යුතුයි. එවිට දැන් උරහිස දක්වා මසවිය යුතු අතර, දෙවැනි රකඅතයෙහි

පිළිවෙල අනුව ඉතිරි සලාතය ඉටු කළ යුතුය. නමුත්, සුරා ආහාරය පමණක් උසුරීම අවශ්‍ය කරැණෙකි.

16-අස්සලාමු අලයිකුම වරන්තකුල්ලාන් යනුවෙන් උසුරා දකුණ ටද පසුව වමටද සලාම කීම.

17-ලහර්, අස්ර් හා ඉෂා වැනි සලාතයෙහි අවසාන තර්ජනදයෙහි ‘මුනවර්ක’ යන ක්‍රමයට වාඩිවීම. එය දකුණු පාදය සිටවා, වම් පාදය දකුණු පාදය යටින් පිටකර, ආසනය පොළොව මත තැබීමයි. තම දැත් පළමු තර්ජනදයෙහි තැබූ සේ කලව දෙක මත තැබිය යුතුය. (8, 9 හා 10 වැනි ඡායාරූප බලන්න)

මෙසේ වාඩිවී සිටියදී තර්ජනදය සම්පූර්ණයෙන්ම උසුරීමෙන් පසු සලාම කිව යුතුය.



සමාජයේ වටිනාකම

පුද්ගලයෙකු ඉමාම් වරයා සමග එක්වීමට අත්පසු කොටස ඉමාම්වරයා සලාම් දුන්නායින් පසු සම්පූර්ණ කළ යුතුය. ඉමාම් වරයා සමග එක්වූ රකා'තයේ සිට මහලේ සලාතය ආරම්භවේ. ඉමාම් වරයා සමග රුකුළ හි එක්වූ රකා'තය රකා'තයක් ලෙස සැළකේ. ඉමාම්වරයා සමග රුකුළවෙහි එක්වීමට පුද්ගලයෙකු අපහසු වූයේ නම්, මහලට එම රකා'තය සම්පූර්ණයෙන්ම අහිමිවේ.

ප්‍රමාදවී පැමිණෙන්නා මස්ජිදයට ඇතුළුවූ විගස, ඉමාම්වරයා කුමන ස්ථානයේ සිටින්නේද, එම ස්ථානයට එක්විය යුතුය. එය සිටගෙන හෝ රුකුළවෙහි හෝ සුප්‍රදයෙහි හෝ වෙනත් ස්ථාන වල හෝ වෙවා එහිදී එක්විය යුතුය. ඉමාම්වරයා ඊළග රකා'ත යට පැමිණෙන තෙක් අපේක්ෂා නොකළ යුතුය. රෝගීන් වැනි අසරණයන් හැර අන් සියලු දෙනාම ආරම්භ තක්බීරය සිටගෙන ඉටුකළ (කිව) යුතුය.

සමාජය නිශ්චල කරන කරුණු

- 1-සුලුවෙන් හෝ මිනෑකමින් හෝ කථා කිරීම.
- 2-කිඛලා දිසාවෙන් සිට මුලු ශරීරයෙන් හැරීම.
- 3-අධෝමුඛයෙන් වාතය පිටවීම හා දෝවනය හෝ ජල ස්නානය අනිවාර්ය කරන කාර්යයන් සිදුවීම.
- 4-අනවශ්‍යයෙන් අඛණ්ඩව අධික ලෙස සැලවීම.
- 5-සුලුවෙන් හෝ සිතාසීම.
- 6-රුකුළවක් හෝ සුප්‍රදයක් හෝ කියාමයක් හෝ කුලාදයක් හෝ මිනෑකමින් වැඩියෙන් කිරීම.

7-මනුෂ්‍යයන් ඉමාම්වරයාට අනිකුත් යාම.

සලාතයේ අමතකවීම

මිනිසෙකු සලාතයේ වරදක් කළේද, එනම්, පළමුවන තර්වීහ් හුදයෙහි වාඩිවීම වැනි වාජිබයක් අමතක වූයේද, එය සලාතයේ උණනාවයක් ලෙස සලකා සලාම් දීමට පෙර අමතකවීමට කරන සුප්පු දෙකක් කළ යුතුය. එසේම එය (අමතකවීම) සලාතයෙහි වැඩි කිරීමක් ලෙස පවතින්නේ නම්, සලාම් දුන්නායින් පසු සුප්පු දෙකක් කර සලාම් දිය යුතුය.

තමුත්, සලාතයෙහි රුකුත් (අනිවාර්ය කරුණු) වලින් එකක් අමතකවූයේ නම්, එවිට සලාතය නිවැරදි කිරීම වස් එම කරුණ නැවත ඉටු කළ යුතු අතර සජ්දා සන්වුද (අමතක වීමට කරන සුප්පු) කළ යුතුය.

සලාතයේ වාජිබාත්

- 1-ආරම්භක තක්බීරය හැර අනෙකුත් සියලුම තක්බීරයන් උසුරීම.
- 2-රුකුළුවෙහි සුබ්හාන රබ්බියල් අලීම් යනුවෙන් උසුරීම.
- 3-නැමදුම මෙහෙයවන්නා හා නැමදුම තනිව ඉටුකරන්නා සම අල්ලාහු ලීමත් හමිද්හ් යනුවෙන් කීම.
- 4-රුකුළුවෙන් සිට නැගිට පසු රබ්බානා ලකල් හමිදු යනුවෙන් උසුරීම.
- 5-සුප්පුයෙහි සුබ්හාන රබ්බියල් අලා යනුවෙන් උසුරීම.
- 6-සුප්පු දෙක අතරෙහි රබ්බිහ් ෆර්ලී යනුවෙන් උසුරීම.
- 7-පළමුවන තර්වීහ් හුදය උසුරීම.

8-එම තත්වයන්හිදී සඳහා වාඩිවීම.

සලාතේ අර්ථය

- 1-ගස්ති වත්තයා නැගිට සිට ඉටු කිරීම.
- 2-ආරම්භක තක්බීරය (තක්බීරතුල් ඉඳරාම්) උසුරීම.
- 3-සෑම රකා'තයෙහිම සුරා ආනිභාව පාරායනය කිරීම.
- 4-රුකුළු කිරීම.
- 5-ඉතිදාල් - නැගිට සිටීම.
- 6-අවසවයත් භන මත සුපුදු කිරීම.
- 7-සුපුදුයෙහි සිට නැගිටීම.
- 8-සුපුදු දෙක අතර වාඩිවීම.
- 9-රැඳී සිටීම. (විවේක ගැනීම)
- 10-අවසන් තත්වයන්හිදී උසුරීම.
- 11-අවසන් තත්වයන්හිදී සඳහා වාඩිවීම.
- 12-තබ් මුහම්මද් (සල්) තුමාට සලවාත් උසුරීම.
- 13-සලාම් දීම.
- 14-මෙම කරුණු සියල්ල අනුපිළිවෙලට කිරීම.

සලාතේ පසු උසුරන දිකාර්

أَسْتَغْفِرُ اللَّهَ ، أَسْتَغْفِرُ اللَّهَ ، أَسْتَغْفِرُ اللَّهَ ، أَللَّهُمَّ أَنْتَ السَّلَامُ وَمِنْكَ السَّلَامُ
 تَبَارَكْتَ يَا ذَا الْجَلَالِ وَالْإِكْرَامِ ، لَا إِلَهَ إِلَّا اللَّهُ وَحْدَهُ لَا شَرِيكَ لَهُ، لَهُ الْمُلْكُ وَلَهُ
 الْحَمْدُ وَهُوَ عَلَى كُلِّ شَيْءٍ قَدِيرٌ، أَللَّهُمَّ لَا مَانِعَ لِمَا أَعْطَيْتَ، وَلَا مُعْطِيَ لِمَا
 مَنَعْتَ، وَلَا يَنْفَعُ دَا الْجَدِّ مِنْكَ الْجُدُّ، لَا حَوْلَ وَلَا قُوَّةَ إِلَّا بِاللَّهِ، لَا إِلَهَ إِلَّا اللَّهُ

وَلَا تَعْبُدُوا إِلَّا اللَّهَ ، لَهُ الْغَنَمَةُ وَالْهُ الْفَضْلُ وَالْهُ التَّنَائُ الْحَسَنُ ، لَا إِلَهَ إِلَّا اللَّهُ
مُخْلِصِينَ لَهُ الدِّينَ وَلَوْ كَرِهَ الْكَافِرُونَ.

අස්තන්ගිරුල්ලාහ්, අස්තන්ගිරුල්ලාහ්, අස්තන්ගිරුල්ලාහ්.
අල් ලාහුමම අත්තස්සලාම, වමිත්තස්සලාම, තනාරත්ත
යාදල් ජලාලි වල්ලාක්රාමි.

ලාඉලාහ ඉල්ලේලාහු වන්දනු ලාඞරිකලහු, ලහුල් මුල්කු
වල හුල් හමිදු වහුව අලා කුල්ලි ඡයිඉත් කදිරි. අල්ලාහුමම
ලාමාතිඅ ලිමා අ:තයිත, වලා මු:තිය ලිමා මත:ත, වලා යත්තල
දල්ජද්දි මිත් කල් ජද්දි, ලා හවල වලා කුවව(ත්)ත ඉල්ලා
බිල්ලාහි.

ලාඉලාහ ඉල්ලේලාහු වලා ත:බුදු ඉල්ලා ඉය්යාහු ලහුත්
ති: මතු වලහුල් තලලු වලහුස්සතාඋල් හසත්. ලාඉලාහ
ඉල්ලේලාහු මුහ්ලිසිත ලහුද්දිත වලව කරිහල් කාගිරුත්.

එසේම, තජීර් හා මග්රිබි සලාතයිත් පසු

لَا إِلَهَ إِلَّا اللَّهُ وَحْدَهُ لَا شَرِيكَ لَهُ ، لَهُ الْمُلْكُ وَالْهُ الْحَمْدُ يُجَيِّ وَيُحْيِي
وَهُوَ عَلَى كُلِّ شَيْءٍ قَدِيرٌ.

ලාඉලාහ ඉල්ලේලාහු වන්දනු ලාඞරිකලහු ලහුල් මුල්කු
වල හුල් හමිදු යුහ්යි වයුමිත්තු වහුව අලා කුල්ලි ඡයිඉත්
කදිරි. යතු වෙන් දස වතාවත් උසුරීම සතුටුදායක
ක්‍රියාවෙකි.

පසුව සුඛභානලාභ, අභිමතය ලිලාභ හා අභිමත අක්ඛණ යනුවෙන් තිස්තුන් වතාවත් බැගින්ද, සියයක් සමපූර්ණ කිරීම සඳහා -

لَا إِلَهَ إِلَّا اللَّهُ وَحْدَهُ لَا شَرِيكَ لَهُ، لَهُ الْمُلْكُ وَالْحَمْدُ وَهُوَ عَلَى كُلِّ شَيْءٍ قَدِيرٌ

ලාඉලාහ ඉල්ලේලාහු වන්දනු ලාභිකලහු ලොලේලේක වලහුල් හමද වහුව අලා කුල්ලි ජෛඉන් කදිරි. යන වදන එක් වරක්ද උසුරීම.

එසේම, සෑම සලාතයෙන් පසුද ආයතුවේ කුර්සි යන වැකිය සමග කුල් හුවලේලාහු අහද, කුල් අලාදු බිරබිබිල් ගලක් හා කුල් අලාදු බිරබිබිත් නාස් යනාදි පරිච්ඡේදයන් උසුරීමද, ගජ්රි හා මග්රිබි සලාතයෙන් පසු මෙම පරිච්ඡේදයන් තුන්වරක් බැගින් උසුරීමද සතුටුදායක ක්‍රියාවකි.

අබ්භාවක කළහු හුනාහතයන්

ගමෙහි සිටින කල සෑම මුස්ලිම් පිරිමින් හා ස්ත්‍රීන් දිනකට සුන්නත් (කාලීන) සලාතයන් රකාඅත් දොළහක් ඉටුකිරීම සතුටු දායකවේ. ඒවා ලුහර් සලාතයට පෙර හතරක් හා පසු දෙකක්ද, මග්රිබි සලාතයට පසු දෙකක්ද, ඉෂා සලාතයට පසු දෙකක්ද, ගජ්රි සලාතයට පෙර දෙකක්ද වේ. තබි මුහම්මදු (සල්) තුමා මෙම සලාතයන් සැලකිල්ලෙන් ඉටු කළාය. එතුමා මේ පිළිබඳව මෙසේ පවසන්නේය.

[مَنْ صَلَّى عَشْرَةَ رَكَعَةٍ فِي يَوْمٍ وَلَيْلَةٍ بُنِيَ لَهُ بَيْتًا فِي الْجَنَّةِ] (رواه مسلم)

කවරෙකු හෝ දිනකට (සුන්‍රත්) සලාතයන් රකඡන් දොළ හක් ඉටුකරන්නේද, මහුට ස්වර්ගයෙහි නිවසක් තනනු ලැබේ. (මුස්ලිම් ග්‍රන්ථය ඇසුරෙනි)

විත්රු සලාතයද ඉටු කිරීම මුස්ලිම් වරයාට සුන්‍රතකි. එක් වෙලාව ඉෂා සලාතයෙන් පසු සිට ආර්ථ උදාවන දක්වාය. මෙයද (විත්රු) ආර්ථික සුන්‍රතයද ගමේ සිටියේදී හෝ ගමතෙහි යෙදී සිටියේදී හෝ නබි (සල්) තුමා නොකඩවා ඉටුකළ සුන්‍රතයයි.

ජමාඅතය හා එහි ජේලේ

ජමාඅත (කමුතික) සමාගම හා එහි සඟ (ජේලේ) පිළිබඳ සමහර නීතිරීතින් පහත සටහනවලි.

1-අනිවාර්ය සලාතයක් සමුහයෙන් ඉටු කිරීම සඳහා ඉකාමතය (සලාතයේ ආරම්භය දැනුම් දීම) කැඳවුයේනම්, කාලීන සලාතයෙහි නොපිවිසිය යුතුයි. මන්ද, නබි මුහම්මදු (සල්) තුමා මෙසේ පවසන්නේය.

إِذَا أَتَيْتَ الصَّلَاةَ فَلَا صَلَاةَ إِلَّا الْمَكْتُوبَةَ رواه مسلم

ඉකාමතය කැඳවනු ලැබුවේනම්, අනිවාර්ය සලාතයන් තොර වෙතත් කිසියම් සලාතයක් නොවන්නේය.

(මුස්ලිම් ග්‍රන්ථය ඇසුරෙනි)

2-ගබ්දය නගා ඉටුකරන සලාතයන්හි ඉමාමවරයාගේ කිරාඅත් හෙවත් කුරාත් පාරායනාවට සවන්දීම ම:මුමවරයා (ඉමාමවරයාට අනුගමනය කරන්නා)ට අනිවාර්යවේ. නමුත් ආනිහා පරිච්ඡේදය පමණක් මහු

පාරායනා කළ යුතුය. මක්නිසාද යත්, එම පරිච්ඡේදය පාරායනා නොකර ඉටුකරන සලාතයන් අවලංගුවේ.

3-ජ්‍යෙෂ්ඨ සලාතය අවසන්වූ පසු ප්‍රමාදවී පැමිණෙන්නා තම පහ සුව මත, වෙනත් කෙනෙකු හා සමග එම සලාතය ජ්‍යෙෂ්ඨ වශයෙන් ඉටුකළ හැකිය. එසේම, කාලීන (සුන්තර) සලාතය ඉටු කරන්නා අනුගමනය කරමින් අනිවාර්ය (ෆර්ජ) සලාතය ද, අනිවාර්ය සලාතය ඉටු කරන්නා අනුගමනය කරමින් කාලීන සලාතයද ඉටු කළ හැක. මක්නිසාදයත්, තනිතායක තුමාගේ අනුගාමිකයෙක්වූ ජාබ් (රලි) තුමා මේ බව මෙසේ වාර්තා කරන්නේය.

දිනක් මුඛාද් (රලි) තුමා තනි මුහම්මද් (සල්) තුමා සමග ඉෂා සලාතය ඉටු කළේය. පසුව මහු තම සමාජයන් කරා ගොස් මවුත්ට එම සලාතය (ඉමාම් ලෙස සිටි තැන) ඉටු කළේය. (බුහාරි හා මුස්ලිම් ග්‍රන්ථ ඇසුරෙනි)

4- තනිව සලාතය ඉටු කරන්නා මහු ඉදිරියෙහි සුන්රා හෙවත් ආවරණයක් තබා ගැනීම සතුටුදායක කරුණකි. ඉමාම්වරයා සමග ජ්‍යෙෂ්ඨ (සමූහ)යෙන් සලාතය ඉටු කරන්නන්ට ඉමාම් වරයාගේ ආවරණය ප්‍රමාණවත් වේ.

5-සමූහ (ජ්‍යෙෂ්ඨ)යෙන් ඉටු කරන සලාතයේ පේලියක ස්ථාන යක් නොමැති අවස්ථාවක, පසු පේලියෙහි එක පුද්ගලයෙක් පමණක් තනිව සලාතය ඉටු කිරීම වලංගු නොවන්නේය. නමුත්, මහු තමා සමග සලාතය ඉටුකිරීම සඳහා කෙනෙකුට සොයාගත යුතුය. නොඑසේනම්, කෙනෙකු පැමිණෙන තෙක් අපේක්ෂාකර සිටිය යුතුය. මක්නිසාදයත්, තනි මුහම්මද් (සල්) තුමා මෙසේ පවසන්නේය.

[لا صَلاةَ لِمَنْ خَلَفَ الصَّفَّ] رواه ابن ماجه وأحمد

පේලියකට පසුව තනිවම සිට ඉටු කරන්නාගේ සලාතය පිළි ගනු නොලැබේ. (ඉබ්නු මාජා හා අහ්මද් ග්‍රන්ථ ඇසුරෙනි)

මහුට කෙනෙකු නොලැබුවේ නම්, මහුට පහසුවුවද, ඉමාම් වරයාගේ දකුණු පස සිට ගැනීම ප්‍රශ්නයක් නොවන්නේය. නොඑසේ නම්, සලාතය තනිව ඉටු කිරීම සඳහා ඉමාම් වරයා සලාම් දෙන තෙක් අපේක්ෂාකර ඉවසිය යුතුය.

6-සලාතයෙහි පළමු පේලියෙහි සිටීමට උනන්දුවීම සතුටුදායක කරුණකි. මක්නිසාදයත්, තිසෑකයෙක්ම, පිරිමිත්ගේ පේලි යෙහි ශ්‍රේෂ්ඨම පේලිය පළමුවන පේලියවේ. එසේම, සලාතය ඉටුකරන්නා ඉමාම්වරයාගේ දකුණු දෙසින් සිටීමටද උනන්දු වීම සතුටුදායකවේ. තනි මුහම්මද් (සඵ) තුමා මේ බව මෙසේ පවසන්නේය.

[حَيْرٌ صُفُوفِ الرِّجَالِ أَوْهَا ، وَشُرُّهَا آخِرُهَا ، وَخَيْرٌ صُفُوفِ النِّسَاءِ آخِرُهَا]

، وَشُرُّهَا أَوْهَا] رواه مسلم

පිරිමිත්ගේ පේලියෙහි ශ්‍රේෂ්ඨම පේලිය එහි ප්‍රථම පේලියවන අතර, එහි තරකම පේලිය අවසාන පේලියවේ. එසේම, ස්ත්‍රීත් ගේ පේලියෙහි ශ්‍රේෂ්ඨම පේලිය අවසාන පේලියවන අතර, එහි තරකම පේලිය ප්‍රථම පේලියවේ.

(මුස්ලිම් ග්‍රන්ථය ඇසුරෙනි)

[إِنَّ اللَّهَ وَمَلَائِكَتَهُ يُصَلُّونَ عَلَى الَّذِينَ يُصَلُّونَ مِمَّا مَنَ الصُّفُوفِ] رواه أبو داود

සැලවින්නම, දකුණු පේළියෙහි සිට සලාතය ඉටු කරන්නන්ට අල්ලාහ් තම භාගයක් පහළ කරයි. තවද, මලක් හෙවත් සුරදුනවරුන් ඔවුන් වෙනුවෙන් (අල්ලාහ්ගෙන්) සමාව අයැද සිටිති. (අබුදාවුද් ග්‍රන්ථය ඇසුරෙනි)

7-නබි මුහම්මදු (සල්) තුමා මෙසේ පවසන්නේය.

رَوَاهُ مُسْلِمٌ [فَإِنَّ تَسْوِيَةَ الصَّفِّ مِنْ تَمَامِ الصَّلَاةِ]

මබලාගේ (සලාතයේ) පේළියක් කෙළින් කර සිටින්න. සැලවින්නම, පේළිය කෙළින් කිරීම සලාතයෙහි සම්පූර්ණතාවයකි. (බුහාරි හා මුස්ලිම් ග්‍රන්ථ ඇසුරෙනි)

එනිසා, සලාතය සමූහයෙන් ඉටුකරනවිට පේළියක් කෙළින් කිරීම හා හිරකරමින් සිටීම අවශ්‍යවේ.

කස්රු-කෙටි කිරීම

සලාතය කෙටි කිරීම මගින්ට පමණක් පොද්ගලිකවූ කරුණකි. එනම් රකාඅත් සතරකින් සමන්විත සලාතයන් රකාඅත් දෙකකට කෙටිකර ඉටු කිරීමකි. මෙම රකාඅත් දෙකෙහිම සුරා ආනිභා පරිච්ඡේදය සමග වෙනත් පරිච්ඡේදයක් හෝ අල්කුරා නයෙන් පහසු කොටසක් හෝ පාරායනා කළ යුතුයි. ආජ්රය හා මග්රිබි සලාතයන් කෙටිකළ නොහැක.

මෙය මගින් වෙනුවෙන් තිබී සම්පාදනය කළ එකකි. මගින් ගමතෙහි සලාතය කෙටිකර ඉටුකිරීම ශ්‍රේෂ්ඨයෙකි. මක්නිසාද යත්, නබි මුහම්මදු (සල්) තුමා ගමතෙහි යෙදූ සෑම අවස්ථාවන්හි සලාතය කෙටිකර ඉටු කළාය. සලාතය කෙටි

කිරීමට හැකි දුර වශයෙන් සලකන්නේ කි.මී. 80 කට වඩා අධික දුර ප්‍රමාණයකි. කවරෙකු අල්ලාහි(ගේ අණ)ට විරුද්ධ නොවන ගමනයෙහි යෙදී සිටින්නේද, මහුව සලාතය කෙටිකර ඉටුකිරීම සුන්තත් හෙවත් සතුටුදායක කරුණකි.

සලාතය කෙටි කිරීමේ වෙලාව, තම ගමනෙහි සීමාව පසුකර යාමෙන් ආරම්භවී නැවත තම ගමට පැමිණෙන තෙක් පවතී. එය කෙතරම් කාල සීමාවක් වුවද, ප්‍රශ්නයක් නොවන්නේය. තවත්, තමා ගමන් කළ ගමනෙහි දින සතරක් හෝ වැඩි කාල යක් රැඳී සිටීමට අදහස් නොකර සිටිය යුතුයි. එසේ වැඩි කාල යක් රැඳී සිටීමට අදහස් කළේ නම්, එම ගමනේදී සලාතයන් කෙටි නොකර සම්පූර්ණයෙන්ම ඉටු කළ යුතුයි.

මුස්ලිම් වරයෙකු ගමනයෙහි යෙදී සිටියදී උපරි සලාතයෙහි සුන්තනය හා විතර් සලාතය හැර අනෙකුත් (කාලීන) සුන්තත් සලාතයන් ඉටු නොකර සිටිය හැක. උපරි සලාතයේ සුන්තනය හා විතර් සලාතය ඉටු නොකර සිටීම අසතුටුදායක කරුණකි.

ජමා-එකතු කිරීම

එය මගියා ලුහර් සලාතය එකී වෙලාවේ ඉටුකර, එසමගම අස්ර් සලාතයද එකතුකර ඉටුකිරීමකි. මෙසේ කිරීම ජමා තක් දීම (පෙර එක් කිරීම) යනුවෙන් හැඳින්වේ. නොඑසේ නම්. එම සලාතයන් දෙකම අස්ර් සලාතයේ වෙලාව පැමිණවිට එක්කර ඉටුකිරීම. මෙය ජමා

තැනින් (පසු එක් කිරීම) යනුවෙන් හැඳින් වේ. එසේම, මගියාට මගීර්ථී සලාතය ඉෂා සලාතය සමග ජම්ල තක්දීම (පෙර එක්කිරීම) වශයෙන් මගීර්ථී සලාතයේ වෙලාවේදී හෝ ජම්ල තැනින් (පසු එක් කිරීම) වශයෙන් ඉෂා සලාතයේ වෙලාවේදී හෝ ඉටුකළ හැක.

තනිතායක මුහම්මදු (සල්) තුමා තබාගත් කරා ගමන් කළ අවස්ථාවේ මෙලෙස ඉටු කළ බව බුහාරි හා මුස්ලිම් ග්‍රන්ථවල වාර්තාවී ඇත. එසේම, මගියාට රකඅත් සතරකින් සමන්විත සලා තයන් එකතු කළ හැකි අතර, රකඅත් දෙකක් බැගින් කෙටිකර මින්ද ඉටු කළ හැක.

එසේම, වර්ෂාව වැසීම හෝ අධිකව ශීතලකම පැවතීම හෝ සුළං ගැසීම යනාදී අවස්ථාවල ගම්මාසිත්ට සලාතය ඉටු කිරීම සඳහා දේවස්ථානයට යාම දුෂ්කරතාවයක් ලෙස පවතින්නේනම්, සලාතයන් දේවස්ථානයේ කෙටි (කස්ර්) නොකර එකතු (ජම්ල) කර (පමණක්) ඉටු කළ හැක.

තනි මුහම්මදු (සල්) තුමා වැහි වැසූ රාත්‍රියක මගීර්ථී හා ඉෂා සලාතයන් එකතු (ජම්ල) කරමින් ඉටුකළ බව බුහාරි ග්‍රන්ථයේ වාර්තා ගතවී ඇත. එසේම, රෝගියාටද සලාතය තිසි වෙලාවෙහි ඉටුකිරීම දුෂ්කර වන්නේනම්, සලාතයන් ජම්ල (එකතු)කර ඉටු කළ හැක.

රෝගියාගේ සලාතය

රෝගියා කිසියම් දෙයක් මත භාන්සිවී හෝ සිටගෙන හෝ සලාතය ඉටු කිරීමට නොහැකි වන්නේනම්, වැඩිවී සලාතය ඉටු කළ යුතුය. එසේ ඉටුකිරීමට

නොහැකිවන්නේ නම්, තම ඇකයේ හාත්පිටි ඉටු කළ යුතුයි. එසේද ඉටු කිරීමට නොහැකි වන්නේ නම්, දෙපා කිබිලා (සලාතයේ අභිමුඛව සිටින) දිසාවට දික්කර මිත් පිටිකර මත උඩුකුරුව නිදාගෙන ඉටු කළ යුතුයි. එවිට රුකුළුවට වඩා සුප්පු තරමක් පහත් කරමින් කළ යුතුයි. රුකුළු හා සුප්පු කිරීමට අපහසු වන්නේද, තම සිරසෙන් සංඥා කළ යුතුයි. කිසිදු අවස්ථාවක හෝ සලාතය ඉටුකිරීමෙන් වැළකී සිටීමට නොහැක. නඹිතායක (සල්) තුමා මෙසේ පවසන්නේය.

[صَلِّ قَائِمًا، فَإِنْ لَمْ تَسْتَطِعْ فَمَقَاعِدًا، فَإِنْ لَمْ تَسْتَطِعْ فَصَلِّ عَلَى جَنْبِكَ، فَإِنْ لَمْ تَسْتَطِعْ فَمُسْتَلْقِيًا] (رواه البحاري)

මෙහි සලාතය සිටගෙන ඉටුකරන්න. එය නොහැකි නම්, හිඳ ගෙන ඉටුකරන්න. එය නොහැකි නම්, ඇකයෙන් හාත්පිටි ඉටු කරන්න. එයටද නොහැකි නම්, මෙහි උඩුකුරුව නිදාගෙන ඉටු කරන්න. (ඉහාර් ග්‍රන්ථය ඇසුරෙනි)

ජීවිතයේ සලාතය

ජීවිතයේ සලාතය අනිවාර්යවුවකි. මෙම දිනය උතුම් හා සනීයේ ශ්‍රේෂ්ඨම දිනයකි. අල්ලාහ් මේ පිළිබඳව මෙසේ පවසන්නේය.

﴿يَا أَيُّهَا الَّذِينَ آمَنُوا إِذَا نُودِيَ لِلصَّلَاةِ مِنْ يَوْمِ الْجُمُعَةِ فَاسْعَوْا إِلَىٰ ذِكْرِ اللَّهِ وَذَرُوا الْبَيْعَ ، ذَلِكُمْ خَيْرٌ لَكُمْ إِنْ كُنْتُمْ تَعْلَمُونَ﴾ [الجمعة: 9]

විශ්වාසවන්තයිනි, ජුම්භා (සිකුරාදා) දිනයෙහි සලාතය සඳහා මඛලා කැඳවනු ලැබෙන්නේනම්, වෙළඳ කටයුතු සියල්ල අතහැර දමා, අල්ලාහ්ව සිහිකිරීම සඳහා (දේවස්ථානය කරා) යුහුසුළ සහ ගත වන්න. මඛලා දැනුම් හා ඥානය ලත් බුද්ධිමතුන් වන්නේ නම්, මෙසේ කිරීම මඛලාට කුසල් සහගත කරුණකි. (අල්කුර්ආන්-62:9)

ජුම්භා දිනයේ විශේෂභාවය

ජුම්භා (සිකුරාදා) දිනයේ ජල ස්නානය කිරීම, පිරිසිදු අඳුම් පැළඳීම හා සුවද විළවුන් තැවරීම යනාදීන් ඉස්ලාම් ධර්මය අණ කළ සාර ධර්මයන්ය. එසේම, ජුම්භා සලාතයෙහි යෙදීම සඳහා අවසමෙන්ම දේවස්ථානයට යාමද, ඉමාම්වරයා පැමිණෙන තෙක් කාලීන සලාතයන්හි යෙදීම, අල්කුර්ආනය පාරායනා කිරීම හා දිකර් හෙවත් අල්ලාහ් සිහි කිරීම යනාදී කාර්යවල තීරණවීමද මෙම දිනයේ විශේෂයන්ය. ජුම්භා දේශනයට සවන් දීමද වෙනත් කිසිදු කාර්යවල නොයෙදීමද අනිවාර්යවේ.

කවරෙකුහෝ ජුම්භා දේශනයට සවන් නොදී සිටියේනම්, ඔහු ජුම්භාවේ විශේෂභාවය තාස්ති කළ අයෙකු ලෙස සළකනු ලැබේ. කවරෙකු හෝ එසේ තාස්ති කළේනම්, ඔහුගේ ජුම්භාව අවලංගුවේ. ජුම්භා දේශයව සිදුවන අවස්ථාවේ කථාබහක යෙදීම තහනමය.

සලාතයෙහි පේළිවල කිසියම් හිස්තැනක් හෝ නොපවතින පරිදි ඒවා සමපූර්ණ කිරීම අනිවාර්යවේ. ප්‍රමාදවී පැමිණෙන්නා පේළීන් පසුකරමින් යාම හා එමගින් සලාතය ඉටු කරන්නන් අපහසුතාවයට ලක් කිරීම තහනමය.

නමුත්, ඉදිරි පේළිවල පවතින හිස්තැන් පිරවීම සඳහා එලෙස පසුකර යාමෙන් ප්‍රශ්නයක් නොවන්නේය.

එසේම, අල්කුර්ආනයේ සූරා අල්-කහ්ෆ් පරිච්ඡේදය මෙදින පාරායනය කිරීමද මෙම දිනයේ විශේෂභාවයකි. මේ ගැන තනි මූලාශ්‍රය (සල්) තුළ මෙසේ පවසන්නේය.

[مَنْ قَرَأَ سُورَةَ الْكَهْفِ يَوْمَ الْجُمُعَةِ ، سُطِحَ لَهُ نُورٌ مِنْ تَحْتِ قَدَمِهِ إِلَى عَنَانٍ]

السَّامَاءُ... [رواه الحاكم والبيهقي]

කවරෙකු හෝ සිකුරාදා දිනයෙහි සූරා අල් කහ්ෆ් පරිච්ඡේදය පාරායනා කරන්නේද, මහුගේ පාද යටතෙහි සිට මධ්‍යම අභස දක්වා මහු කෙරෙහි දිස්තියක් පතුරුවා හැරේ. (හාකිම් හා බෙහකි ග්‍රන්ථය ඇසුරෙනි)

ඉමාම්වරයා පැමිණ පසු දේවස්ථානයේ පවුරක් වශයෙන් ඉටු කරන තහනම්වලට මේදී යනු කාලීන සලාතය හැර වෙනත් කිසිදු සලාතයක් හෝ ඉටු නොකළ යුතුය. එසේම, දෙවැනි අදා නය (සලාතයට කැඳවීමෙන්) පසුද කිසිදු සලාතයක් හෝ ඉටු නොකළ යුතුය.

ඉමාම් වරයා දේශනා කර සිටින අවස්ථාවේ කවරෙකු දේවස්ථානය තුළ පිවිසෙන්නේද, මහු දේවස්ථානයේ පවුරක් වශයෙන් කෙටියෙන් රකාඅත් දෙකකින් සමන්විත සලාතයක් ඉටු නොකර අසුන් නොගෙන යුතුය. තනි (සල්) තුළ මෙසේ පවසන්නේය.

[إِذَا جَاءَ أَحَدُكُمْ وَقَدْ حَجَّ الْإِمَامُ، فَلْيُصَلِّ رَكَعَتَيْنِ وَلْيَتَجَوَّزْ فِيهِمَا]

(رواه مسلم)

ඉමාම් වරයා (ජුමා දේශනා කිරීම සඳහා) සැරසුනුවිට, මහ ගෙන් කවරෙකු (දේවස්ථානයට) පැමිණියේද, මහ රකඡන් දෙක කින් සමත්වන සලාතයක් කෙටියෙන් ඉටු කරනු. (මුස්ලිම් ග්‍රන්ථය ඇසුරෙනි)

තවද, මහ කිසියම් කෙනෙකුට සලාම් හෝ නොවසසා ජුමා දේශනයට සවන්දීම සඳහා සත්සුන් ලෙස අසුන්ගෙන වාඩිවිය යුතුයි. දේශනය තමාට නොපැහැදිලි භාෂාවෙන් සමත්වන වුවද එයට සවන් දී සිටිය යුතු අතර, තමාගේ අසල සිටින්නන් සමග අතිතතද නොදිය යුතුයි.

කවරෙකු ජුමා සලාතයේ එක් රකඡනයක් හෝ ඉමාම්වරයා යටතේ ඉටුකිරීම සඳහා සේත්දුවියේද, මහද ජුමා සලාතය සම්පූර්ණ කළ යුතුයි. මන්දයත්, තබ් මුහම්මද් (සල්) තුමා පැවසූ බව අබු හුරෙරා (රලී) තුමා මෙසේ වාර්තා කරන්නේය.

[مَنْ كَرَّمَ رَأْسَهُ مِنْ الْجُمُعَةِ ، فَقَدْ كَرَّمَ الْجُمُعَةَ] (رواه البيهقي)

කවරෙකු ජුමා සලාතයෙහි රකඡනයක් සඳහා වුවද සේත්දු වූයේද, මහ ජුමා සලාතය (සම්පූර්ණයෙන්ම) ලබා ගත්තෙකි. (බෙහකි ග්‍රන්ථය ඇසුරෙනි)

කවරෙකු රකඡනයකට වඩා අඩු ස්ථානයෙහි එනම්, දෙවැනි රකඡනයේ රකුචුවෙන් පසු ඉමාම්වරයා සමග සේත්දු වූයේනම්, මහට ජුමා සලාතය අහිමිවේ. එබැවින් මහ ලුහර් සලාතයේ නියයන (අධිෂ්ඨාන)යෙන් සලාතයෙහි පිවිස ඉමාම් වරයා සලාම් දුන්නායින් පසු ලුහර් සලාතය ලෙස එය සම්පූර්ණ කළ යුතුයි.

විවේක කලාව

විවේක සලකුණක් ලෙසින් වර්තමාන කාලයේ අවස්ථාවක හෝ අනෙකුත් කොටසක ඉටුකළ යුතු (නිතිරුවාගේ) වැදගත් මග(සුන්දරය)කි. එය පුද්ගලයෙකු රාත්‍රියෙහි ඉටුකරන කාලීන (සුන්දරය) සලකුණක් අතර අවසානවම ඉටුකරන එක් රකභයකින් යුත් සලකුණ යෙකි. එකී වෙලාව, ඉහත සලකුණෙන් පසු සිටි අවස්ථා උදාවන දක්වාය. විවේක සලකුණට පෙර රකභයක් දෙකක් හෝ රකභයක් සතරක් හෝ රකභයක් දහයක් දක්වා අධිකව හෝ ඉටුකර, පසුව විවේක ඉටුකළ යුතුය.

ආර්යයේ සුන්දර කලාව

ආර්ය සලකුණට අදාළ කාලීන සලකුණක් නම් මුහුම්මදු (සඳු) තුළ ගමනෙහි යෙදෙනවිටද ගමනෙහි සිටිනවිටද නොවරදවා ඉටු කළ වැදගත් සුන්දරය(මග)කි. මෙය කෙටි රකභයක් දෙකකින් සමන්විත සලකුණකි.

මෙකී වෙලාව අවස්ථා උදාවීමෙන් සිට ආර්ය සලකුණ දක්වාය. කවරෙකුට හෝ ආර්ය සලකුණට පෙර මෙය ඉටු කිරීමට අපහසු වන්නේනම්, මහුට එය ආර්ය සලකුණෙන් පසුව හෝ ඉර මුදුනට පැමිණීමට පෙර හෝ එනම්, ලිහිල් සලකුණට පෙර මහුට සිටි වන අවස්ථාවක ඉටුකළ හැක. කුමක්නිසාද යත්, මෙයින් එකී වෙලාව අවසන්වේ.

රැදි කලාපය

රැදි හෙවත් අවුරුදු සලාතයේ වෙලාව, ඉර හෙල්ලයක ප්‍රමාණ යට උඩු බලා යාමේ සිට ඉර මුදුනට පැමිණෙන තෙක් දක්වා වූ කාලයයි. රැදි අල්හා හෙවත් හජ් අවුරුදු සලාතය මදක් පෙරද, රැදි ගිනි හෙවත් නොමිනි අවුරුදු සලාතය මදක් ප්‍රමාදයෙන්ද ඉටු කිරීම සතුව දායක (සුන්නත්) කරුණකි. එසේම, නොමිනි අවුරුදු සලාතය සඳහා පිටත්වීමට පෙර රට ඉදි අනුභව කිරීමද, හජ් අවුරුදු සලාතය ඉටු කරන තෙක් ආහාර අනුභව නොකර සිටීමද සුන්නත්වේ. මේ බව නබි තුමාගේ අනුගාමික බුරෙරදා (රලි) තුමා මෙසේ වාර්තා කරන්නේය.

[كَانَ النَّبِيُّ ﷺ لَا يَجُوعُ يَوْمَ الْفِطْرِ حَتَّى يُفْطِرَ ، وَلَا يَطْعَمُ يَوْمَ النَّحْرِ حَتَّى يُصَلِّيَ] (رواه أحمد وغيره)

නබි මුහම්මද (සළ) තුමා නොමිනි අවුරුදු දිනයේ ආහාර අනු භව නොකර (සලාතයට) පිටත් නොවීමෙන්ද, හජ් අවුරුදු දිනයේ සලාතය අවසන්වන තෙක් ආහාර අනුභවයෙන් තොර වෙමින්ද පසු වී ඇත. (අන්මද් හා වෙනත් ග්‍රන්ථ ඇසුරෙනි)

අවුරුදු දිනයේ මිනිසුන් ලස්සන ඇඳුම් පැළඳ තමාව අලංකාර වත් කර ගැනීම සතුවදායක කරුණකි. එසේම, අවුරුදු සලාතය පිටවනියක ඉටු කිරීමද සුතුවදායක කරුණකි.

මෙම සලාතයට ස්ත්‍රීන්ද සහභාගිවිය යුතු බව නබි මුහම්මද (සළ) තුමා අණකර ඇත. මසප්වූ ස්ත්‍රීන්ද මෙයට

අනුකූලවේ. මවුහු සලාතය ඉටුකරන අවස්ථාවේ එයින් බැහැරව සිට සලාතය අවසන්වීමෙන් පසු දේශනයට සවන් දිය යුතුය. අවුරුදු සලාතය, කුත්බා දේශනයට පෙර ඉමාම්වරයා හඬ නගා පාරායනා කරන රකාඅත් දෙක කින් සමන්විතව ඉටුකළ යුතු සලාතයකි.

මෙම සලාතය සඳහා අදාත් හෝ ඉකාමත් කීම අත්‍යවශ්‍යවේ. අවුරුදු සලාතයේ පළමු රකාඅතයේ තක්බීරතුල් ඉහ්රාම් (ආරම් භක තක්බීරය) පවසා, ආරම්භක පාර්ථනාවද උසුරීමෙන් පසු හය වරක් අල්ලාහු අක්බර් යනුවෙන් තක්බීරය උසුරිය යුතුය.

එක් එක් තක්බීරය උසුරනවිටද දැන මසවිය යුතුය. පසුව අපාදු, බිස්මි සමග ආනිහා පරිවච්ඡේදයද පසුව වෙනත් පරිවච්ඡේද යක්ද උසුරිය යුතුය. (පළමු රකාඅතය අවසන්කර) දෙවැනි රකා අතය සඳහා සුප්ප්දයෙන් සිට නැගිටිනවිට අවසන් තක්බීරය හැර පස් වරක් තක්බීරය උසුරිය යුතුය.

අවුරුදු සලාතයට පෙර හෝ පසුව යෙදෙන කාලය තුළ කිසිදු කාලීන (සුන්නත්) සලාතයක් නොවන්නේය. කවරෙකුට හෝ රකාඅතයක් ඉමාම් සමග ඉටු කිරීම අහිමිවූයේනම්, ඉමාම් වරයා සලාමය දුන්නායින් පසු, මහු නැගිට අහිමිවූ කොටස සම්පූර්ණ කළ යුතුය.

පුද්ගලයෙකු පැමිණෙන අවස්ථාවේ ඉමාම්වරයා කුත්බා දේශ නාව පවත්වමින් සිටියේනම්, මහු අසුත්ගෙන වාඩිවීම එම දේශනාව වට සවන් දිය යුතුය. දේශනාව අවසන්වීමෙන් පසු මහු අවුරුදු සලාතය ඉටු කළ යුතුය. මෙය තනියෙන් හෝ සමූහයෙන් හෝ ඉටු කිරීමෙන් ප්‍රශ්නයක් නොවන්නේය.

ජනාකා සලාතය

ජනාකා සලාතයෙහි විශේෂභාවය ගැන තනි මුහුණතක (සල්) තුළ මෙසේ පවසන්නේය.

؛ مَنْ شَهِدَ الْجَنَازَةَ حَتَّى يُصَلِّيَ عَلَيْهَا؛ فَلَهُ قِيْرَاطٌ ، وَمَنْ شَهِدَهَا حَتَّى تَدْفَنَ ؛
فَلَهُ قِيْرَاطَانِ [قِيْلَ وَمَا الْقِيْرَاطَانِ ؟ قَالَ : [مِثْلَ الْجَبَلَيْنِ الْعَظِيْمَيْنِ] (متفق عليه)

‘කවරෙකු ජනාකා (අවසන්) කටයුතුවලට, සලාතය ඉටුකරන තෙක් සහභාගි වූයේනම්, මහුට එක් කිරාතයක කුලියද, මහු භූමිදානය කරන තෙක් සහභාගිවූයේනම්, මහුට කිරාත දෙකක කුලියද ලැබේ’ යනුවෙන් තනිතුමා පැවැසූවිට ‘කිරාත දෙකක් යනුවෙන් හැඳින්වන්නේ කුමක්ද ?’ යනුවෙන් එතුමාගෙන් විමසන ලද්දේය. එවිට එතුමා ‘එය විශාල කඳු දෙකකට සමානවේ’ යනුවෙන් පැවැසීය.

(බුහාරි හා මුස්ලිම් ග්‍රන්ථ අනුසාරය)

ජනාකා සලාතයේ කොන්දේසි

- 1-නියයන් හෙවත් සිත් සහනතුල අධිෂ්ඨාන කිරීම.
- 2-කිලිලාව දෙසට අභිමුඛව සිටීම.
- 3-අවරනය හෙවත් ආවරණය කළ යුතු ප්‍රදේශ ආවරණය කර සිටීම.
- 4-පිරිසිදුවෙන් සිටීම.

ජනාකා සලාතයේ ක්‍රමය

ජනාකාව පිරිමියෙකුගේ නම්, එහි ප්‍රථම ඉදිරියෙන්ද, එය ස්ත්‍රියකුගේ නම්, එහි මධ්‍යයට ඉදිරියෙන්ද ඉමාම් වරයා

සිටිය යුතුය. සලාතය ඉටු කරන්නන් මහලෝ පසුපසට වී සිටිය යුතුය.

- 1-අල්ලාහු අක්බර් යනුවෙන් ආරම්භක තක්බීරය පවසා, අඋද, බිස්මිල් සමග සුරා ආනිභා පරිච්ඡේදය පාරායනා කිරීම.
- 2-පසුව, අල්ලාහු අක්බර් යනුවෙන් තක්බීරය පවසා තෂ්හ්නද යෙහි උසුරන සේ මුහම්මද (සල්) තුමාට සලාතක් උසුරීම.
- 3-පසුව අල්ලාහු අක්බර් යනුවෙන් තක්බීරය පවසා ජනාසාව වෙනුවෙන් ප්‍රාර්ථනා කිරීම.

ජනාසාව වෙනුවෙන් කරන ප්‍රාර්ථනාව

ජනාසා වෙනුවෙන් පහත සඳහන් ප්‍රාර්ථනාවන් කළ හැක.

اللَّهُمَّ اغْفِرْ لَهُ وَارْحَمْهُ وَعَافِهِ وَاعْفُ عَنْهُ وَأَكْرِمْ نُزُلَهُ وَوَسِّعْ مَدْخَلَهُ وَاغْسِلْهُ
 بِالْمَاءِ وَالتَّلْجِ وَالْبَرَدِ وَنَقِّهِ مِنَ الْخَطَايَا كَمَا نَقَّيْتَ التُّوبَ الْأَبْيَضَ مِنَ الدَّنَسِ
 وَأَبْدِلْهُ دَارًا خَيْرًا مِنْ دَارِهِ ، وَأَهْلًا خَيْرًا مِنْ أَهْلِهِ ، وَزَوْجًا خَيْرًا مِنْ زَوْجِهِ ،
 وَأَدْخِلْهُ الْجَنَّةَ وَأَعِزَّهُ مِنْ عَذَابِ الْقَبْرِ وَمِنْ عَذَابِ النَّارِ .

අල්ලාහුම මග්ෆීර්ලහු, වර්හම්හු, වආහි, වහ්ආ අහ්හු, වආක් රිම් තුසෆ්ලහු, වවස්සිහ් මද්(ක්)හලහු, වහ් සිල්හු බිල්මාඉ වස් තල්ෂි වල්බර්ද්, වතක්කිහි මිතල් (ක්)හනායා කමා තක්කයි තස් සවබල් අබියල මිතද් දතසි, වආබිදිල්හු දාරත් ක්හයිරත් මිත් දාරිහි, වආහ්ලත් කයිරත් මිත් අහ්ලිහි, වසවජත් හයි රත් මිත් සවජිහි,

වැඩිදුරටත් ජීවිතයේ වැඩිදුරටත් මිත්‍ර ආදායම් කිරීම වඩාත් ආදායම් කාරී.

ගුණාංග : දෙවියනේ, මනුෂ්‍යයන්ට පවතින සමාජය, භාග්‍යය, ආරෝග්‍යයද ලබාදෙනු මැනවි. මනුෂ්‍යයන්ට පවතින විනාශ කරනු මැනවි. මනු (දැනට) පිවිස සිටින ස්ථානය විශාල කර ගැනීම කරනු මැනවි. මනුෂ්‍යයන්ට භාග්‍යය හා පිත්තියෙන් සෞඛ්‍යය මැනවි. මනු සුදු රෙදි කිලිටු කසලෙන් පවුල කරන සේම, මනුෂ්‍යයන්ට පවුල කරනු මැනවි. මනුෂ්‍යයන්ට නිවසට වඩා හොඳ නිවසක්ද, මනුෂ්‍යයන්ට පවුල් ආදායමට වඩා හොඳ පවුල් ආදායමක්ද, මනුෂ්‍යයන්ට බිරිඳට වඩා හොඳ බිරියක්ද, ලබා දෙනු මැනවි. මනුෂ්‍යයන්ට ස්වර්ගයෙහි ප්‍රවේශ කරනු මැනවි. මනුෂ්‍යයන්ට මිත්‍රවත් හා තරකාරියෙහි වෙදි නාවෙන් ආරක්ෂා කරනු මැනවි.

اللَّهُمَّ اغْفِرْ لِحَيِّنَا وَمَيِّتِنَا وَصَغِيرِنَا وَكَبِيرِنَا وَأُنثَانَا وَشَاهِدِنَا وَعَائِلِنَا،
اللَّهُمَّ مَنْ أَحْيَيْتَهُ مِنَّا فَأَحْيِهِ عَلَيَّ الْإِيمَانَ ، وَمَنْ تَوَفَّيْتَهُ مِنَّا فَتَوَفَّهُ عَلَيَّ
الْإِسْلَامَ ، اللَّهُمَّ لَا تَحْرِمْنَا أَجْرَهُ وَلَا تُضِلَّنَا بَعْدَهُ.

අල්ලාහුම මගේ ලිහිසිනා වමසිසිනා වසගිරිනා වකරීරි නා වසකරිනා වචන්සානා වමානිදිනා වගාඉබිනා, අල්ලාහුම ම මන් අභියසිනහු මිත්තා ආභියසි අල්ලේ ර්මාන්, වමන් තවආ ආසිනහු මිත්තා ආතවආආහු අල්ලේ ඉස්ලාම්, අල්ලාහුම ලාතන් ඊමිනා අජරහු වලාතුළිල්ලනා ආදහු.

ගුණාංග : දෙවියනේ, අප සමග පිවිසුණු අතර සිටින්නන් හා මළවුන්ටද, අපගේ කුඩාවුවන් හා වැඩිහිටියන්ටද, අප පිරිමින් හා ස්ත්‍රීන්ටද, අප අතර පැමිණ සිටින්නන් හා

නොසිටින්නන් ටද, පව සමාව ලබා දෙනු මැනවි. දෙවියනේ, මඟගෙන් කව රෙකු අප අතර ජීවත් කරවන්නේද, මහුව ඊමාන් හෙවත් විශ් වාසභාවයෙන් ජීවත් කරනු මැනවි. කවරෙකු අප අතරින් මර ණයට ලක් කරන්නේද, මවුන් ඉස්ලාමයෙන්ම නැසී යාමට පිහිටවනු මැනවි. දෙවියනේ, අපෙන් මහුව ලැබෙන කුලිය තහනම් නොකරනු මැනවි. මහුගෙන් පසුව අපව නොමගට යොමු නොකරනු මැනවි.

4-පසුව, අල්ලාහු අක්බර් යනුවෙන් තක්බීරය පවසා මදක් රැඳී සිට අස්සලාමු අලෙක්කම් වරහ්මතුල්ලාහි වර්තමානු යනු වෙන් තම දකුණු දෙසට හැරී එක් සලාමයක් කීම.

ගර්භනී මාතාවක් මාස 4 ක් සම්පූර්ණවූ හෝ ඊට වඩා මාස ගනනින් වැඩි බිලීදෙකු නැසීගිය ස්ථාවරයෙන් ප්‍රසූත කළේනම්, එය වෙනුවෙන් ජනාසා සලාතය ඉටුකළ යුතුයි. මාස 4 කට වඩා අඩුවුවද, ජනාසා සලාතය ඉටු නොකර භූමදානය කළ යුතුයි.

සරව බලධාරී අල්ලාහ්, ඔහුගේ අණට කිකරුවී
නිසි ලෙස සලාතය ඉටු කිරීමට මග පෙන්වා
ඔහුගේ භාග්‍යයත් පහළ කරනු මැනවි
අප සැමට...

..اللهم صل على محمد وآل محمد وصلى على النبي وآل نبيه
..අහ්මද් හි මුහම්මද් හි මුහම්මද්

පටුන

1- පිරිසිදුකම හා අපිරිසිදුකම	- 3
2- නපීකයේ නීතිරීතීන්	- 4
3- මළමුහුණ පහකිරීම	- 5
4- වුලු (දෝවනය) කිරීම	- 6
5- පා මේස් මත පිරිමැදීම	- 8
6- අනිවාර්ය ජල ස්නානය	- 9
7- තයම්මුම් කිරීම	- 10
8- නැමදුම-කලාතය	- 11
9- නැමදීමේ ක්‍රමය	- 13
10- කලාතයට ප්‍රමාදවීම	- 18
11- කලාතයේ අමතකවීම	- 19
12- කලාතයේ වාපිබාන්	- 19
13- කලාතයේ අර්කාන්	- 20
14- කලාතයෙන් පසු උසුරන දිකර්	- 20
15- අබණ්ඩව කළයුතු කුන්තනයන්	- 22
16- ජමාඅතය හා එහි ජේළි	- 23
17- කස්රු-කොට් කිරීම	- 26
18- ජම්උ-එකතු කිරීම	- 27
19- රෝගියාගේ කලාතය	- 28
20- ප්‍රම්ඤා කලාතය	- 29
21- විනර් කලාතය	- 33
22- ෆජ්රයේ කුන්තන් කලාතය	- 33
23- ඊද් කලාතය	- 34
24- ජනාකා කලාතය	- 36